

ಇಂಟರ್‌ನೇಟ್‌ನಲ್ಲಿ ಕನ್ನಡ ಪ್ರಸ್ತರಕಗಳ ಮಾಹಿತಿ *

ಎಂ. ಎಸ್. ಶ್ರೀಧರ್

ಸಾರಾಂಶ: ಅಪಾರ ಮಾಹಿತಿಯ ಕಣಜವಾದ ಇಂಟರ್‌ನೇಟ್‌ನಲ್ಲಿ ಕನ್ನಡ ಪ್ರಸ್ತರಕಗಳ ವಿವರ ಮತ್ತು ಪ್ರಾಣಪತ್ರಗಳು ಅಲ್ಲಲ್ಲಿ ಲಭ್ಯವಿವೆಯಾದರೂ ಒಂದಕ್ಕೊಂದು ಸಮಸ್ಯೆಯಿಲ್ಲ. ಇಂಟರ್‌ನೇಟ್‌ನ ಎಂದು ದಶಲಕ್ಷ ಮಾಹಿತಿ ತಾಣಗಳಲ್ಲಿ ಕೆಲವು ತಾತ್ವಿಕವಾಗಿದ್ದ ಶೇ ಇಂದಿನ ಮಾಹಿತಿ ಪ್ರಕ್ರಿಯೆ ಲಭ್ಯವಿದೆ. ಈ ಎಲ್ಲಾ ಮಾಹಿತಿಗಳು ಬಹುವಾಲು ಅಂಗ್ಲ ಭಾಷೆಯಲ್ಲಿದ್ದು ಉಳಿದದ್ದರಲ್ಲಿ ಹೆಚ್ಚಿನಂತೆ ಜರುಗು ಹಾಗೂ ಜಪಾನಿ ಭಾಷೆಯಲ್ಲಿದೆ. ಕನ್ನಡವೂ ಸೇರಿದಂತೆ ಉಳಿದೆಲ್ಲ ಭಾಷೆಗಳೂ ಬಹು ಅಲ್ಪಸಂಖ್ಯಾತವಾಗಿವೆ. ಅನೇಕ ಶೋಧಂತರಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿ ಕನ್ನಡ ಪ್ರಸ್ತರಕಗಳನ್ನು ಹುಡುಕಬಹುದಾಗಿದ್ದು ೧೦, ಗೂಗಲ್ ಮುಂತಾದವು ಕೃತಿಗಳ ವಿವರಗಳನ್ನು ಚಿತ್ರ ಸಮೇತ ಮುಂದಿರಿಸುತ್ತವೆ. ಕೆಲವು ಅನ್ನಲ್ಲಿನ ಪ್ರಸ್ತರ ಮುಳಗೆಗಳೂ ಕನ್ನಡ ಪ್ರಸ್ತರಕಗಳ ವಿವರಗಳನ್ನು ದೊರಕಿಸುತ್ತಬೇಯಾದರೂ, ಕನ್ನಡದ ಪ್ರತಿಷ್ಠಿತ ಪ್ರಕಾಶಕರು ಹಾಗೂ ಮಾರಾಟಗಾರರ ತಾಣಗಳು ನಿರಾಸೆ ಮೂಡಿಸುತ್ತವೆ. ಪ್ರಕಾಶಕರು, ವಿಶ್ವವಿದ್ಯಾಲಯಗಳು, ವಿವಿ ಗ್ರಂಥಾಲಯಗಳು, ಇತರ ಕನ್ನಡಪರ ಸಂಘಸಂಸ್ಥೆಗಳು ಇಂತಹ ಯಾವುದೇ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಹಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಹೊರಗಿನ ಗ್ರಂಥಾಲಯಗಳ ಕಾಯಂ ಶಾಫ್ಟ್‌ವೀಯ. ಕನ್ನಡ ಪ್ರಸ್ತರ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ವಿಶ್ವವಿದ್ಯಾಲಯಗಳು ಮಾಡದ ಕೆಲಸವನ್ನು ಕನ್ನಡ ಗಣಕ ಪರಿಷತ್ತು ಕೈಗೆತ್ತಿಕೊಂದು ಗ್ರಂಥಸಂಪದ ವನ್ನು ಅಭಿವೃದ್ಧಿಪಡಿಸಿದೆ. ಇದು ಒಂದು ಉತ್ತಮ ಪ್ರಯತ್ನವಾದರೂ ಕೆಲವು ಲೋಪದೋಷಗಳು ಹಾಗೂ ತಾಂತ್ರಿಕ ತೊಡಕುಗಳು ಬಳಕೆಯನ್ನು ನಿಬಂಧಿಸುತ್ತವೆ. ಸಂಘಸಂಸ್ಥೆಗಳು ಕಾಲಕಾಲಕ್ಕೆ ಪರಿಷ್ಟಿರಿಸಿದ ಪ್ರಕಟನೆಗಳ ವಿವರಗಳನ್ನು ಶೋಧಂತರಗಳಲ್ಲಿ ನೀಡಿ ದೊರಕಿಸಿದಲ್ಲಿ ಹೆಚ್ಚಿನ ಪ್ರಚಾರ ಸಾಧ್ಯವಾಗುತ್ತದೆ. ಅನೇಕ ಸಣ್ಣ ಪ್ರಾಟ್ ಒಳ್ಳಿಯ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಕೂಡ ಬಾಧ್ಯತೆಯಿರುವ ಸಂಸ್ಥೆಗಳು ನಿಟ್ಟಿಯಾಗಿವೆ. ಕನ್ನಡ ಪ್ರಸ್ತರಕೋಢುಮದ ವರ್ತಿಯಿಂದ ಏಕವಾಕ್ಯ ಮೂಲಕ ಕನ್ನಡ ಪ್ರಸ್ತರಕಗಳ ವಿವರಗಳನ್ನು ದೊರಕಿಸಿದಲ್ಲಿ ಪ್ರಚಾರ, ವಿಶರಣೆ ಹಾಗೂ ಓದುಗರನ್ನು ತಲುಪಲು ನೀರವಾಗುತ್ತದೆ.

ಸೂಚಿಪಡಗಳು: ಇಂಟರ್‌ನೇಟ್, ಕನ್ನಡ ಪ್ರಸ್ತರಕಗಳು, ಪ್ರಕಾಶಕರು, ಸಾರ್ವಜನಿಕ ಗ್ರಂಥಾಲಯಗಳು

ಅಪಾರ ಮಾಹಿತಿ ಮತ್ತು ಮನರಂಜನೆ ಒದಗಿಸುವ ಅಂತರ್ಜಾಲದಲ್ಲಿ (ಇಂಟರ್‌ನೇಟ್‌ನಲ್ಲಿ) ಕನ್ನಡ ಪ್ರಸ್ತರಕಗಳ ಬಗೆಗಿನ ವಿವರಗಳೂ ದೊರೆಯುವವೆಂದರೆ ಅಶ್ವಯೂ ಪಡಬೇಕಿಲ್ಲ. ಈ ಮಾಹಿತಿ ಎಷ್ಟು ಪರಿಪೂರ್ಣ, ಸಮಗ್ರ, ಮತ್ತು ಉಪಯುಕ್ತ, ಯಾವ ಸಂಪನ್ಮೂಲ ನೆಲೆಗಳಿಂದ ದೊರೆಯುತ್ತದೆ, ವಿವರ ಪಡೆಯುವ ಬಗೆ ಹೇಗೆ, ಇದರಲ್ಲಿ ಅಡಚಣೆಗಳೇನಾದರೂ ಇವೆಯೇ ಇತ್ಯಾದಿ ತಿಳಿಯುವುದು ಅಗತ್ಯ. ಹೊಸ ಕನ್ನಡ ಪ್ರಸ್ತರಕಗಳ ಬಗೆಗಿನ ವಿವರಗಳನ್ನು ತಮ್ಮ ಪ್ರಚಾರ ಮತ್ತು ಮಾರಾಟದ ಒಂದು ಭಾಗವಾಗಿ ಪ್ರಸ್ತರಕೋಢುಮವು (ಅಂದರೆ ಪ್ರಕಾಶಕರು, ವಿಶರಣೆ ಮತ್ತು ಮಾರಾಟಗಾರರು) ದೊರಕಿಸಿ ಕೊಡಬೇಕಾದುದು ಅವರ ವೃತ್ತಿ ಧರ್ಮ. ಈವರೆಗೆ ಪ್ರಕಟಿಸಿರಬಹುದಾದ ಪ್ರಸ್ತರಕಗಳ ವಿವರಗಳನ್ನು ಗ್ರಂಥಾಲಯಗಳು ಮತ್ತು ಇತರ ಸಂಘ ಸಂಸ್ಥೆಗಳು ತಮ್ಮ ಗಣಕೀಕೃತ online ಗ್ರಂಥಸೂಚಿ ಅಥವ ವೆಬ್‌ಸೈಟ್‌(ಮಾಹಿತಿ ತಾಣ) ಗಳ ದತ್ತಾಂಶಗಳ ಮೂಲಕ ಸಾಮಾನ್ಯಿಗೆ ತಲುಪಿಸಬೇಕೆಂದು ನೀರೋಕ್ತಿಸಬಹುದು. ಬೆರಳೆಣಿಕೆಯನ್ನು ಸಂಸ್ಥೆಗಳು ಕನ್ನಡದಲ್ಲಿ ಇ-ಪ್ರಸ್ತರಕಗಳನ್ನು ಪ್ರಕಟಿಸಿ ಆಯಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕ್ರಿಯೆಯಾಗಿ ದೊರಕಿಸಿರುವ ಸಾಧ್ಯತೆಗಳೂ ಇವೆ. ಆದರೆ ಒಬ್ಬ ಸಾಮಾನ್ಯ ಓದುಗನಿಗೆ ಅಪಗಳ ಬಗ್ಗೆ ಮಾಹಿತಿ ದುಲಂಬ. ಈ ನಿಟ್ಟಿನಲ್ಲಿ ವಿಶ್ವಗ್ರಂಥಸೂಚಿಯಲ್ಲಿ ಕನ್ನಡ ಪ್ರಸ್ತರಕಗಳಲ್ಲಿ ಮತ್ತು ಕನ್ನಡ ಪ್ರಸ್ತರಕಗಳ ಸಮಗ್ರ ಗ್ರಂಥಸೂಚಿ (ಮೈಸೂರು ವಿಶ್ವವಿದ್ಯಾಲಯದ ಗಣಕ ರ ವರೆಗಿನ ೪೫,೦೦೦ ಪ್ರಸ್ತರಕಗಳ ಸೂಚಿಗೆ ಕ್ಕಿಂತ ಪರಿಷ್ಟರಕೆ ಬೇಕಿದೆ) ಮುದ್ರಿತ ರೂಪದಲ್ಲಿಯೂ ಲಭ್ಯವಿಲ್ಲ ಎನ್ನುವುದು ವಿಷಾದದ ಸಂಗತಿ.

ಅಂತರ್ಜಾಲದಲ್ಲಿ ಸುಮಾರು ೧೦ ರಿಂದ ೨೦ ದಶಲಕ್ಷ ಮಾಹಿತಿ ತಾಣಗಳಿದ್ದು (ವೆಬ್‌ಸೈಟ್‌ಗಳು), ಸುಮಾರು ೨೦೦೦ ದಶಲಕ್ಷ ಪ್ರಟಿಗಳಮ್ಮೆ ಮಾಹಿತಿಯನ್ನು ಹೊಂದಿರುವುದಲ್ಲದೆ ಅದ್ವಯತ್ವ ತಾಣಗಳು (Invisible sites) ಇನ್ನೂ ಹತ್ತಾರು ಪಟ್ಟು ಹೆಚ್ಚಿ ಮಾಹಿತಿ ಹೊಂದಿವೆ. ಹೆಚ್ಚಿನ ಅದ್ವಯತ್ವ ತಾಣಗಳು ಸಂಸ್ಥೆಗಳ online ಗ್ರಂಥಸೂಚಿಗಳು ಮತ್ತು ದತ್ತಾಂಶಗಳಾಗಿರುತ್ತವೆ. ಸುಮಾರು ಮೂರನೇ ಒಂದರಷ್ಟು ತಾತ್ವಿಕ (ಇಂದು ಇದ್ದು ನಾಳೆ ಇಲ್ಲದಾಗುವ ಮತ್ತು ಅಭಿವೃದ್ಧಿ ಹಂತದಲ್ಲಿರುವ) ತಾಣಗಳನ್ನು ಹೊರತುಪಡಿಸಿ ಅಂತರ್ಜಾಲದ ಶೇ ಇಂದಿನ ರಷ್ಟು ತಾಣಗಳು ಸಾರ್ವಜನಿಕರಿಗೆ ಪ್ರಕ್ರಿಯೆಯಾಗಿ ಲಭ್ಯವಿದೆ. ಇದರಲ್ಲಿ ಅಮೇರಿಕದ ತಾಣಗಳು ಶೇ ಇಂದಿನ ರಷ್ಟು ಜರುಗುವಿದೆ. ಸಾರ್ವಜನಿಕ ತಾಣಗಳಲ್ಲಿ ಶೇ ಇಂದಿನ ರಷ್ಟು ಮಾಹಿತಿಯ ಅಂಗ್ಲ ಭಾಷೆಯಲ್ಲಿದ್ದು, ಶೇ ಇಂದಿನ ರಷ್ಟು ಕ್ರಮವಾಗಿ ಜರುಗುವಿದೆ. ಶೇ ಇಂದಿನ ರಷ್ಟು ಭಾಷೆಗಳಲ್ಲಿದ್ದು. ಜಿನೀ (ಐ%) ಸೇರಿದಂತೆ ಇತರ ಹತ್ತು ಭಾಷೆಗಳು ಒಟ್ಟು ಶೇ ಇಂದಿನ ರಷ್ಟು ಪ್ರಾತಿನಿಧಿತ್ವ

ಪಡೆದಿವೆ. ಉಳಿದೆಲ್ಲ ಭಾಷೆಗಳು ಶೇ ಒಂದಕ್ಕಿಂತಲೂ ಕಡಿಮೆ. ಇಂತಹ ನೂರಾರು ಭಾಷೆಗಳಲ್ಲಿ ಕನ್ನಡವೂ ಒಂದು. ಅಂತರ್ಜಾರಲದ ಇತರ ಗುಣವಿಶೇಷಗಳು ಇಲ್ಲಿ ಅಪ್ರಸ್ತುತವಾದರೂ, ಮುಂದುವರೆದ ರಾಷ್ಟ್ರಗಳಲ್ಲಿ ಜನಸಂಖ್ಯೆಯು ಶೇ ಕ್ಷೇತ್ರದಲ್ಲಿ ಅಂತರ್ಜಾರಲ ಬಳಕೆವರು ಶೇ ಒಂದಕ್ಕಿಂತ ಕಡಿಮೆ (ನಮ್ಮ ಬಳಕೆ ಚಿಂದಿಯರ ಬಳಕೆಯ ಹತ್ತನೇ ಒಂದರಷ್ಟಿದೆ) ಮತ್ತು ಇದರಲ್ಲಿ ಹೆಚ್ಚಿನ (ಶೇ ೫೦) ಬಳಕೆ ವಿದ್ಯಾರ್ಥಿ ಅಂಬೆ ಮತ್ತು ಹರಟೆಗೆ ಮೀಸಲು.

ತಾಣಗಳನ್ನು ಹುಡುಕುವ ಯಂತ್ರವಾಗಿ ‘ಯಾಹೂ’ ವನ್ನು ವರಡನೇ ಸ್ಥಾನಕ್ಕೆ ತಳ್ಳಿದೆ. ವಿಶ್ಲೇಷಣೆಯ ಒಂದಕ್ಕಿಂತ ಬಳಕೆದಾರರು ಮಾಡುವ ಮೂರರಲ್ಲಿ ಒಂದು ಹುಡುಕಾಟ ಗೊಗಲ್ ಮೂಲಕ ಅಗಿರುತ್ತದೆ. ಈ ವರಡೂ ಹುಡುಕುವ ಯಂತ್ರಗಳು ಸೇರಿ ಸುಮಾರು ಶೇ ೧೦ ರಷ್ಟು ಸಾರ್ವಜನಿಕ ಅಂತರ್ಜಾರಲ ತಾಣಗಳನ್ನು (ಅದ್ಯತ್ವ ತಾಣಗಳನ್ನು ಹೊರತುಪಡಿಸಿ) ಗುಪ್ತವಾಗಿ ತಡಕೆ/ಅರಸಿ ಸೂಚಿ ತಯಾರಿಸಿಟ್ಟು ನಾವು ಕೇಳಿದಾಕ್ಷಣ್ಯ ಉತ್ತರ/ಫಲಿತಾಂಶ ದೊರಕಿಸಿಕೊಡುತ್ತದೆ. ಆದರೆ ಇನ್ನೂ ಹೆಚ್ಚಿನ ಪ್ರಭಾವಶಾಲಿ ಹಾಗೂ ಉಪಯುಕ್ತ ಮೇಟಾ ಸರ್ಕೋರ್ ಇಂಜಿನ್ ಎಂದರೆ A9. ಇದು ಗೊಗಲ್ ತೋರಿಸುವ ತಾಣಗಳನ್ನಲ್ಲದೆ ಗೊಗಲ್ನ ಚಿತ್ರ ತಾಣಗಳು (ಇಮೇಜ್ಸ್), ಚಲನಚಿತ್ರದ ದತ್ತಾಂಶ, ಗುರುನೇಟನಲ್ಲಿ ದೊರೆಯುವ ಪರಾಮರ್ಶನ ಗ್ರಂಥಗಳು ಮತ್ತು ಅಮೆಚಾನ್ ಡಾಟ್ ಕಾಂ ನ ತಾಣವನ್ನೂ ಸೇರಿಸಿ ಅವುಗಳ ಪ್ರಾಮುಖ್ಯತೆಗನುಗಳಾಗಿ ಪಟ್ಟಿ ಮಾಡಿ ನಮ್ಮ ಮುಂದೆ ಇರಿಸುತ್ತದೆ. ಜೊತೆಗೆ ನಮ್ಮ ವೈಯಕ್ತಿಕ ಟಿಪ್ಪಣಿ, ದಿನಚರಿ, ನಾವು ಈ ಹಿಂದೆ ಸಂದರ್ಶಿಸಿದ ತಾಣಗಳ ಮಾಹಿತಿಯನ್ನು ಸದಾಕಾಲ ನಮ್ಮ ಖಾತೆಯಲ್ಲಿಟ್ಟು ತಾಣಗಳ ರ್ಯಾಂಕ್, ವೇಗ, ಎಂದಿನಿಂದ ಅಸ್ತಿತ್ವಕ್ಕೆ ಬಂದಿವೆ, ಗ್ರಾಹಕರು ಭೇಟಿ ನೀಡಬಹುದಾದ ಇತರ ತಾಣಗಳು, ಮತ್ತು ಎಷ್ಟು ತಾಣಗಳು ಪ್ರಸಕ್ತ ತಾಣಕ್ಕೆ ಸಂಪರ್ಕ ಕಲ್ಪಿಸಿವೆ ಇತ್ತಾದಿ ಉಪಯುಕ್ತ ಮಾಹಿತಿಯನ್ನು ಕೂಡಲೇ ತೋರಿಸಿ ನಮಗೆ ಸೇರಿಸಬಹುದು.

ಇಂತಹ A9 ನಲ್ಲಿ ‘kannada’ ಎಂದು ಅಚ್ಚೊತ್ತಿ ಹುಡುಕಿದರೆ ಸುಮಾರು ೪೯,೦೦೦ ತಾಣಗಳು ಅವುಗಳ ರ್ಯಾಂಕ್‌ಗೆ ಅನುಗುಣವಾಗಿ ದೊರೆಯುತ್ತದೆ. ಕನ್ನಡ ಎಂಬುದು ತುಂಬ ಸ್ಥಾಲವಾದ ವಿಷಯ, ಹಾಗೂ ತಾಣದ ಮಾಹಿತಿಯಲ್ಲಿ ಕನ್ನಡ ಎಂಬ ಪದ ಹೊಂದಿರುವ ಎಲ್ಲ ತಾಣಗಳನ್ನು ಈ ಯಂತ್ರವು ನಮ್ಮ ಮುಂದೆ ತೋರಿಸುವುದರಿಂದ ಎಲ್ಲ ತಾಣಗಳೂ ನಮಗೆ ಅವಶ್ಯಕವಲ್ಲ. ನಾವು ‘ಕುವೆಂಪು’ ಎಂದು ಹುಡುಕಿದರೆ ೫೨೦೦ ತಾಣಗಳು, ೨೦ ಕುವೆಂಪು ವಿರಚಿತ ಮತ್ತು ಅವರ ಬಗೆಗಿನ ಪ್ರಸ್ತಕಗಳು ಮತ್ತು ಕುವೆಂಪು ಅವರ ಗ್ರಂಥ ಚಿತ್ರಗಳು ೨೦-೨೧ ಸೆಕೆಂಡುಗಳಲ್ಲಿ ಹಾಜರ್! ‘ಕ. ವಿ. ಪೃಷ್ಟಪ್ಪ’ ಎಂದು ಹುಡುಕಿದರೆ ಗೀರ ತಾಣಗಳು, ೨ ಪ್ರಸ್ತಕಗಳು ಮತ್ತು ಗೀ ಚಿತ್ರಗಳು

ಒಂದು ಸಂತೋಷದ ಸಂಗತಿ ಎಂದರೆ ಕನ್ನಡ ಪ್ರಸ್ತಕಗಳ ಬಗೆಗಿನ ಮಾಹಿತಿ ಕನ್ನಡ ಲಿಪಿ ಬಳಕೆದಿಯೂ ಅಂಗ್ಗ ಭಾಷೆಯಲ್ಲಿ ಮತ್ತು scanned image (ಚಿತ್ರ) ರೂಪದಲ್ಲಿ ಅಂತರ್ಜಾರಲದಲ್ಲಿ ದೊರೆಯುತ್ತದೆ. ಹತ್ತಾರು ದಶಲಕ್ಷ ಮಾಹಿತಿ ತಾಣಗಳಿರುವ ಅಂತರ್ಜಾರಲದಲ್ಲಿ ಬರೀ ‘ಕನ್ನಡ’ ಎಂದು ಅಂಗ್ಗ ಭಾಷೆಯಲ್ಲಿ ಬೆರಳಬ್ಬಿ ಮಾಡಿ ಹುಡುಕಿದರೆ ಎಷ್ಟೊಂದು ತಾಣಗಳು ದೊರಕಬಹುದು ಎಂಬುದು ಕುತೂಹಲಕರ. ಇದಕ್ಕೆ ಮುನ್ನ ನಾವು ತಿಳಿಯಬೇಕಾದುದೆಂದರೆ ಈ ರೀತಿ ಮಾಹಿತಿ ಅರಸಲು ಅಂತರ್ಜಾರಲದಲ್ಲಿ ಸುಮಾರು ೮೦೦ ಕ್ರಾ ಹೆಚ್ಚಿ ಹುಡುಕುವ ಯಂತ್ರಗಳು (ಸರ್ಕೋರ್ ಇಂಜಿನ್) ಮತ್ತು ಹತ್ತಾರು ಮೆಟಾ ಸರ್ಕೋರ್ ಇಂಜಿನ್‌ಗಳಿವೆ. ಇತ್ತೀಚಿನ ದಿನಗಳಲ್ಲಿ ‘ಗೂಗಲ್’ ಅತ್ಯಂತ ಸಮರ್ಪಕವಾಗಿ ಹೆಚ್ಚಿ

ದೊರಕಿದವಾದರೂ ಇವುಗಳಲ್ಲಿ ಹೆಚ್ಚಿನವು ‘ಕುವೆಂಪು’ ಎಂದು ಅರಿಸಿದಾಗ ದೊರಕಿದವುಗಳೇ ಆಗಿರುತ್ತವೆ (ಹಾಗೆಯೇ ಎಸ್. ಎಲ್. ಚೈರಪ್ಪ ಎಂದು ಹುಡುಕಿದರೆ ಇಂಥಾಗಳು, ಇವುಗಳನ್ನು ಮತ್ತು ಇವುಗಳನ್ನು ದೊರಕುತ್ತವೆ). ಈ ತಾಣಗಳಲ್ಲಿ ಬಹುತೇಕ ಕುವೆಂಪು ಪದವನ್ನೊಳಗೊಂಡ ಸಂಸ್ಥೆಗಳು, ಪ್ರಸ್ತಕಗಳು ಮತ್ತು ತರ ಹೆಸರುಗಳಿಂದಾಗಿ ಅಥವಾ ಪಶ್ಮಿನೆಗಳ ಸುದ್ದಿಗಳಿಂದಾಗಿ ಆರಿಸಲ್ಪಟ್ಟಿರುತ್ತವೆ. ಇದೊಂದು ಅಂತರ್ಜಾಲ ಹುಡುಕಾಟದ ಅತಿವ್ಯಾಪ್ತಿ ವ್ಯವಸ್ಥೆ. ಅಲ್ಲದೆ ಈ ಫಲಿತಾಂಶ ಇನ್ನಷ್ಟು ಕುವೆಂಪು ಅವರ ಪ್ರಸ್ತಕಗಳ ವಿವರಗಳಿಗೆ ಸಂಪರ್ಕ ಕಲ್ಪಿಸಿ ಕೊಡುತ್ತದೆ. ಅಂದರೆ ಹುಡುಕುವ ಯಂತ್ರಗಳು ಸಾವಿರಾರು ತಾಣಗಳನ್ನು ಸಂಗ್ರಹಿಸಿ ತನ್ನದೇ ಆದ ಆದ್ಯತೆಯ ಆಧಾರದ ಮೇಲೆ ನಲ್ಲಿಸುವ ಕಾರಣ ಅಂತರ್ಜಾಲದ ಹುಡುಕಾಟ ಯಶಸ್ವಿಯಾಗಬೇಕಾದರೆ ಸ್ವಲ್ಪ ಮಟ್ಟಿನ ಕುಶಲತೆ ಮತ್ತು ಅನುಭವ ಅನಿವಾರ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಮ್ಮ ತಾಣಗಳನ್ನು ಸ್ವಾಷ್ಟಿ ಮಾಡಿದವರು ಒಂದು ವ್ಯವಸ್ಥಿತ ರೀತಿಯಲ್ಲಿ ಅದರ ವಿವರಗಳನ್ನು, ಹುಡುಕುವ ಯಂತ್ರಗಳು ಪರಿಗೊಂಡಿಸುವ ಆದ್ಯತೆಯ ಅಂಶಗಳನ್ನು ಅಳವಡಿಸಿ ನೀಡದೇ ಹೋದರೆ ಇಂತಹ ತಾಣಗಳು ಒಂದು ಕತ್ತಲೆ ದ್ವೀಪದಂತಾಗಿ ಗ್ರಹಕರ ಗಮನಕ್ಕೆ ಬರದೇ ಹೋಗುವ ಸಾಧ್ಯತೆಯೇ ಹೆಚ್ಚು. A9 ಅಥವಾ ‘ಗ್ರಾಗಲ್’ ನಲ್ಲಿ ‘kannada books’ ಎಂದು ಹುಡುಕಿದರೆ ದೊರೆಯವ ತಾಣಗಳ ಸಂಖ್ಯೆ ಇಲ್ಲ, ಇಂಂತೆ ಇಳಿಯತ್ತದೆ. ಪ್ರಸ್ತಕದ ಶಿಷ್ಟಕೆಯಲ್ಲಿ ಕನ್ನಡ ಎಂದಿರುವ ಪ್ರಸ್ತಕಗಳನ್ನು ವಿಶ್ಲಿಧಿಸಿದ್ದ ಅನ್ನ ಲೈನ್ ಪ್ರಸ್ತಕ ಮಳಿಗೆಯಾದ ಅಮೆಚಾನ್ ಡಾಟ್ ಕಾಂ ನಲ್ಲಿ ಅರಿಸಿದರೆ ಗ್ರಾಹಿ ಪ್ರಸ್ತಕ (ಹೆಚ್ಚಿನವು ಕನ್ನಡ ಕಲೀಯೂವಿಕೆಯ ಬಗ್ಗೆ ಆಂಗ್ಲ ಭಾಷೆಯಲ್ಲಿರುವವು) ದೊರೆಯತ್ತವೆ. A9 ನಿಂದ ದೊರಕಿದ ಸಂಪರ್ಕವನ್ನು ಉಪಯೋಗಿಸಿ ಮತ್ತೊಂದು ಭಾರತೀಯ ಮಾರಾಟ ಮಳಿಗೆ indiavarta.com ನ ಪ್ರಸ್ತಕ ಮಾರಾಟ ವಿಭಾಗದಲ್ಲಿ ನಾರಾರು ಕನ್ನಡ ಪ್ರಸ್ತಕಗಳ ವಿವರ (ಮುಖ್ಯವಾದ ಧಾರ್ಯಾಚಿತ್ರವನ್ನೂ ಒಳಗೊಂಡು) ದೊರಕುತ್ತದೆ. ಅಂತೆಯೇ ಭಾರತೀಯ ಅನ್ನಲೈನ್ ಪ್ರಸ್ತಕ ಮಾರಾಟ ಮಳಿಗೆ firstandsecond.com ನಲ್ಲಿ ಇಂ ಕನ್ನಡ ಪ್ರಸ್ತಕಗಳ ವಿವರಗಳು, ಪ್ರಸ್ತಕ ಮಹಲ್ ಪ್ರಕಾಶಕರ ತಾಣದಲ್ಲಿ ಹತ್ತು ಕನ್ನಡ ಪ್ರಸ್ತಕಗಳ ವಿವರಗಳು ದೊರೆಯತ್ತವೆ. ಅಂತರರಾಷ್ಟ್ರೀಯ ಮಟ್ಟದ 4to40.com ನಲ್ಲಿ ಇಂ ಮತ್ತೊಂದು ಪ್ರಸ್ತಕಗಳು ಮತ್ತು worldlanguage.com ನಲ್ಲಿ ಹತ್ತಾರು ಕನ್ನಡ ಪ್ರಸ್ತಕಗಳಿವೆ.



ಸಂಪರ್ಕ ಕಲ್ಪಿಸಿ ಕೊಡುತ್ತದೆ. ಅಂದರೆ ಹುಡುಕುವ ಯಂತ್ರಗಳು ಸಾವಿರಾರು ತಾಣಗಳನ್ನು ಸಂಗ್ರಹಿಸಿ ತನ್ನದೇ ಆದ ಆದ್ಯತೆಯ ಆಧಾರದ ಮೇಲೆ ನಲ್ಲಿಸುವ ಕಾರಣ ಅಂತರ್ಜಾಲದ ಹುಡುಕಾಟ ಯಶಸ್ವಿಯಾಗಬೇಕಾದರೆ ಸ್ವಲ್ಪ ಮಟ್ಟಿನ ಕುಶಲತೆ ಮತ್ತು ಅನುಭವ ಅನಿವಾರ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಮ್ಮ ತಾಣಗಳನ್ನು ಸ್ವಾಷ್ಟಿ ಮಾಡಿದವರು ಒಂದು ವ್ಯವಸ್ಥಿತ ರೀತಿಯಲ್ಲಿ ಅದರ ವಿವರಗಳನ್ನು, ಹುಡುಕುವ ಯಂತ್ರಗಳು ಪರಿಗೊಂಡಿಸುವ ಆದ್ಯತೆಯ ಅಂಶಗಳನ್ನು ಅಳವಡಿಸಿ ನೀಡದೇ ಹೋದರೆ ಇಂತಹ ತಾಣಗಳು ಒಂದು ಕತ್ತಲೆ ದ್ವೀಪದಂತಾಗಿ ಗ್ರಹಕರ ಗಮನಕ್ಕೆ ಬರದೇ ಹೋಗುವ ಸಾಧ್ಯತೆಯೇ ಹೆಚ್ಚು. A9 ಅಥವಾ ‘ಗ್ರಾಗಲ್’ ನಲ್ಲಿ ‘kannada books’ ಎಂದು ಹುಡುಕಿದರೆ

ದೊರೆಯವ ತಾಣಗಳ ಸಂಖ್ಯೆ ಇಲ್ಲ, ಇಂಂತೆ ಇಳಿಯತ್ತದೆ. ಪ್ರಸ್ತಕದ ಶಿಷ್ಟಕೆಯಲ್ಲಿ ಕನ್ನಡ ಎಂದಿರುವ ಪ್ರಸ್ತಕಗಳನ್ನು ವಿಶ್ಲಿಧಿಸಿದ್ದ ಅನ್ನ ಲೈನ್ ಪ್ರಸ್ತಕ ಮಳಿಗೆಯಾದ ಅಮೆಚಾನ್ ಡಾಟ್ ಕಾಂ ನಲ್ಲಿ ಅರಿಸಿದರೆ ಗ್ರಾಹಿ ಪ್ರಸ್ತಕ (ಹೆಚ್ಚಿನವು ಕನ್ನಡ ಕಲೀಯೂವಿಕೆಯ ಬಗ್ಗೆ ಆಂಗ್ಲ ಭಾಷೆಯಲ್ಲಿರುವವು) ದೊರೆಯತ್ತವೆ. A9 ನಿಂದ ದೊರಕಿದ ಸಂಪರ್ಕವನ್ನು ಉಪಯೋಗಿಸಿ ಮತ್ತೊಂದು ಭಾರತೀಯ ಮಾರಾಟ ಮಳಿಗೆ indiavarta.com ನ ಪ್ರಸ್ತಕ ಮಾರಾಟ ವಿಭಾಗದಲ್ಲಿ ನಾರಾರು ಕನ್ನಡ ಪ್ರಸ್ತಕಗಳ ವಿವರ (ಮುಖ್ಯವಾದ ಧಾರ್ಯಾಚಿತ್ರವನ್ನೂ ಒಳಗೊಂಡು) ದೊರಕುತ್ತದೆ. ಅಂತೆಯೇ ಭಾರತೀಯ ಅನ್ನಲೈನ್ ಪ್ರಸ್ತಕ ಮಾರಾಟ ಮಳಿಗೆ firstandsecond.com ನಲ್ಲಿ ಇಂ ಕನ್ನಡ ಪ್ರಸ್ತಕಗಳ ವಿವರಗಳು, ಪ್ರಸ್ತಕ ಮಹಲ್ ಪ್ರಕಾಶಕರ ತಾಣದಲ್ಲಿ ಹತ್ತು ಕನ್ನಡ ಪ್ರಸ್ತಕಗಳ ವಿವರಗಳು ದೊರೆಯತ್ತವೆ. ಅಂತರರಾಷ್ಟ್ರೀಯ ಮಟ್ಟದ 4to40.com ನಲ್ಲಿ ಇಂ ಮತ್ತೊಂದು ಪ್ರಸ್ತಕಗಳು ಮತ್ತು worldlanguage.com ನಲ್ಲಿ ಹತ್ತಾರು ಕನ್ನಡ ಪ್ರಸ್ತಕಗಳಿವೆ.

ಇಷ್ಟಾದ ಮೇಲೆ ನಮ್ಮ ಕನಾಟಕದ ಪ್ರಕಾಶಕರು, ಪ್ರಸ್ತಕ ವಿತರಕರು, ಮಾರಾಟಗಾರರು, ವಿಶ್ಲೇಷಿದ್ದಾನ್ನಿಲಯಗಳ ಪ್ರಸಾರಾಂಗಗಳು, ಅಕಾಡೆಮಿಗಳು, ಪ್ರಾಧಿಕಾರಗಳು, ಪರಿಷತ್ತುಗಳು ಮತ್ತು ಇತರ ಇಲಾಖೆಗಳ ಕನ್ನಡ ಪ್ರಸ್ತಕಗಳ ಬಗೆಗಿನ ಮಾಹಿತಿ (ವಿವರಗಳನ್ನು) ಅಂತರ್ಜಾಲದ ಮೂಲಕ ಎಷ್ಟು ದೊರೆಯತ್ತದೆ ಎನ್ನುವುದನ್ನು ನೋಡೋಣ. ನಮ್ಮ ಹಲವಾರು ಪ್ರತಿಷ್ಠಿತ ಪ್ರಕಾಶಕರಿಗೆ ಅವರದೇ ಆದ ಅಂತರ್ಜಾಲ ತಾಣಗಳಿಲ್ಲ. ಇರುವ ಒಂದೆರೆಡು ಪ್ರಕಾಶಕರು/ಪ್ರಸ್ತಕ ವ್ಯಾಪಾರಿಗಳು ಕೆಲವೇ ಪ್ರಸ್ತಕಗಳನ್ನು ಸೇರಿಸಿದ್ದಾರೆ. ಉದಾಹರಣೆಗೆ sapnaonline.com ನಲ್ಲಿ ಕನ್ನಡ ಎಂದು ಹುಡುಕಿದರೆ ಇಂಗ್ಲೀಷ್ ಪ್ರಸ್ತಕಗಳೂ ಸೇರಿದಂತೆ ಇಂ-ಇಂ ಪ್ರಸ್ತಕಗಳು ದೊರೆಯತ್ತವೆ. ಇವುಗಳಲ್ಲಿ ಅನೇಕವು ರಸ್ತೆ ಬದಿಯ ಪ್ರಸ್ತಕಗಳಿದ್ದಂತೆ ಇವೆ. ಕೆಲವಕ್ಕೆ ಮಾತ್ರ ಮುಖ್ಯವಾದ ಜಿತ್ತು ಅಳವಡಿಸಲಾಗಿದೆ. ಈ ಪ್ರಸ್ತಕದ ಅಂಗಡಿಯಲ್ಲಿ ದೊರೆಯವ ಕನ್ನಡ ಪ್ರಸ್ತಕಗಳ ವೈವಿಧ್ಯತೆಗೂ ಈ ತಾಣದಲ್ಲಿ ಕೊಟ್ಟಿರುವ ಮಾಹಿತಿಗೂ ಅಜಗಭಾಂತರ. ದುಡೆವ್ಯಾದ ಸಂಗತಿ ಎಂದರೆ ಪ್ರತಿಷ್ಠಿತ ವಿಶ್ಲೇಷಿದ್ದಾನ್ನಿಲಯಗಳು (ಕನ್ನಡ ವಿಶ್ಲೇಷಿದ್ದಾನ್ನಿಲಯವೂ ಸೇರಿ) ಯಾವ ಪ್ರಸ್ತಕಗಳ ವಿವರವನ್ನೂ ಕೊಡಬಿರುವವುದು. ಗ್ರಂಥಾಲಯಗಳ ಗ್ರಂಥಸಂಚಯ ಬಗ್ಗೆ ಮುಂದಿನ ಭಾಗದಲ್ಲಿ ಚೆಚ್ಚಿಸುವಹುದಾದರೂ, ಗ್ರಂಥಾಲಯಗಳು ತಮ್ಮ ತಾಣಗಳಲ್ಲಿ ಗ್ರಂಥಾಲಯಕ್ಕೆ ಹೊಸದಾಗಿ ಸೇರುತ್ತಿರುವ ಪ್ರಸ್ತಕಗಳ ಪಟ್ಟಿಯನ್ನು ಕೊಡುವುದರಿಂದ ಹೊಸ ಪ್ರಸ್ತಕಗಳನ್ನು ಆಯ್ದು ಮಾಡಲು ಅನುಕೂಲವಾಗುತ್ತದೆ. ಈ ನಿರ್ವಿನಲ್ಲಿ ಕನಾಟಕದ ಹೊರಿಗಿನ ಮುಂಬಯಿ ವಿಶ್ಲೇಷಿದ್ದಾನ್ನಿಲಯದ ಗ್ರಂಥಾಲಯ ಸೆಪ್ಪೆಂಬರ್ ತಿಂಗಳಿನ ಸೇರುತ್ತಿರುವ ನಮೂದಿಸಿರುವ ಏಜ ಕನ್ನಡ ಪ್ರಸ್ತಕಗಳ ಪಟ್ಟಿ ತುಂಬ ಶಾಫ್ಟೇನ್‌ಯೆ ಕ್ರಮ. ಕನಾಟಕದಲ್ಲಿಯೇ ಇರುವ ವಿಶ್ಲೇಷಿದ್ದಾನ್ನಿಲಯಗಳ ಗ್ರಂಥಾಲಯಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳು ನೋಡಿ ಕಲೀಯಬೇಕಾದ ಒಂದು ಪಾಠ ಇದು. ಕನಿಷ್ಠ ಸಾರ್ವಜನಿಕ ಗ್ರಂಥಾಲಯಗಳು ಪ್ರತಿವರ್ಷ ಪ್ರಕಟವಾಗುವ ಹೊಸ ಪ್ರಸ್ತಕಗಳ ಪಟ್ಟಿಯನ್ನಾಗಲೀ ಅಥವಾ ಆಯ್ದು ಸಮಿತಿಯು ಆಯ್ದು ಮಾಡಿದ ಪ್ರಸ್ತಕಗಳ ಪಟ್ಟಿಯನ್ನಾಗಲೀ ಅವರ ತಾಣದಲ್ಲಿ ಕೊಡಬಹುದಿತ್ತು. ಕನ್ನಡ ಪ್ರಸ್ತಕಗಳ ಬಗೆಗೆ ಒಂದು ನೇರೆ ರಾಜ್ಯದ ವಿಶ್ಲೇಷಿದ್ದಾನ್ನಿಲಯ ಮತ್ತು ಹೊರದೇಶದ ಸಂಸ್ಥೆಗಳು ಕೊಡುವ ಮಾಹಿತಿಯನ್ನೂ ಕನಾಟಕದ ಸಂಸ್ಥೆಗಳು ಅಂತರ್ಜಾಲದಲ್ಲಿ ಕೊಡಲಾರವು ಎನ್ನುವುದು ತುಂಬಾ ನಾಚಿಕೆಗೇಡಿನ ಸಂಗತಿ.

ಪ್ರಸ್ತಕೋಣದ್ವಾರೆ ನೇರವಾಗಿ ಸಂಬಂಧಿಸದೆಯೂ ಕನ್ನಡ ಪ್ರಸ್ತಕ ಪ್ರಾಧಿಕಾರ ಮತ್ತು ಕನ್ನಡ ವಿಶ್ಲೇಷಣಾಲಯದಂತಹ ಸಂಸ್ಥೆಗಳು ಮಾಡಬೇಕಿದ್ದ ಕರ್ತವ್ಯವಾದ ಕನ್ನಡ ಪ್ರಸ್ತಕಗಳ ಸೂಚಿತವಾಗಿ ಕನ್ನಡದಲ್ಲಿ ತಯಾರಿಸಿ ಇತರ ಸೇವೆಗಳೊಂದಿಗೆ ದೊರಕಿಂ ಕೊಡುವ 'ಕನ್ನಡ ಗ್ರಂಥ ಸಂಪದ' ಎಂಬ ಹೊಸ ವೆಬ್ ಸೈಟನ್ನು ಕನಾಂಟಿಕ ಗಣಕ ಪರಿಷತ್ತು ಕಳೆದ ಫೇಬ್ರವರಿಯಿಂದ ಆರಂಭಿಸಿರುವುದು ಸ್ವತ್ಯಾಹರ. 'ಸಾಹಿತ್ಯ ವಾಷಿಕ' ಮತ್ತು 'ಗ್ರಂಥಲೋಕ' ದಂತಹ ಪತ್ರಿಕೆಗಳು ನಿಂತುಹೋದ ಹಿನ್ನೆಲೆಯಲ್ಲಿ ಈ ತಾಣಕ್ಕೆ ಹೆಚ್ಚಿನ ಬೇಲೆ ಬರುತ್ತದೆ. ಕನ್ನಡ ಪ್ರಸ್ತಕಗಳ ಸಮಗ್ರ ಮಾಹಿತಿ ಒದಗಿಸುವ ವೋಟ್ ಮೊದಲ ಅಂತರಾಂಶ ತಾಣ ಎಂದು ಹೇಳಿಕೊಳ್ಳುವ granthasampada.org ನಲ್ಲಿ ಇದುವರೆವಿಗೆ ಸುಮಾರು ಇಳಿಳಿ ಕನ್ನಡ ಪ್ರಸ್ತಕಗಳ ಮತ್ತು ೧೯೦೦ ಕನ್ನಡ ಪ್ರಕಾಶಕರ ವಿವರ ದೊರೆಯುತ್ತದೆ ಎನ್ನಲಾಗಿದೆ. ಆದರೆ ಈ ತಾಣವನ್ನು ಬಳಸಲು ಈಗಾಗಲೇ ಸಕಾರದಿಂದ ಕಡ್ಡಾಯಗೊಳಿಸಿ ನೆನೆಗುವಿಗೆ ಬಿದ್ದಿರುವ 'ನುಡಿ' ತಂತ್ರಾಂಶ ಬಳಕೆ ಅನಿವಾಯ ಮತ್ತು ಈ ತಾಣ ಹೆಚ್ಚಿನ ಮುದುಕುವ ಯಂತ್ರಗಳಿಗೆ ತಿಳಿದಲ್ಲಿವಾಗಿ ತಾಣದ ಬಗೆನ ವಿವರ A9 ನಲ್ಲಿ ಲಭ್ಯವಿಲ್ಲ. ಹೆಚ್ಚಿನ ಪ್ರಚಾರ ದೊರಕದೆ ಕಳೆದ ಹತ್ತು ತಿಂಗಳುಗಳಲ್ಲಿ ಈ ತಾಣವು ಕೇವಲ ೧೩೪೦ ರಷ್ಟು ಟೀಕ್ (ಪ್ರಮೇಶ) ಪಡೆದಿದೆ. ಅದರಲ್ಲಿ ಬಹಳಷ್ಟು ಮಂದಿ 'ನುಡಿ' ತಂತ್ರಾಂಶದ ಕಡ್ಡಾಯದಿಂದಾಗಿ ಮುಖ್ಯವಾಗಿ ಮುಂದೆ ಹೋಗಿ ದತ್ತಾಂಶವನ್ನು ಮುದುಕಿರಲಾರರು. Simplicityಯೇ ಇಂದಿನ ಜಾಗತಿಕ ತಂತ್ರಜ್ಞಾನದ ಮೂಲಮಂತ್ರವಾಗಿರುವಾಗ ಅಷ್ಟೇನೂ user friendly ಅಲ್ಲದ ಅವೃತ್ತಾಧಿಕ, ಕನ್ನಡ ವಿರೋಧಿ ಹಕ್ಕೆಪಟ್ಟಿ ಹೊಂದಿರುವ 'ನುಡಿ' ತಂತ್ರಾಂಶದ ಬಳಕೆಯನ್ನು ಪರೋಕ್ಷವಾಗಿ ಹೇರುವ ಈ 'ಕನ್ನಡ ಪ್ರಸ್ತಕ ಸಂಪದ' ತಾಣ ಅನಿವಾಯವಾಗಿ ಜನಮನ್ವಾಳಿಯಿಂದ ದೊರವಾಗಲಿದೆ ಈ 'ನುಡಿ' ನಿಬಂಧವನ್ನು ಸಡಿಲಿಸಿ ಹೆಚ್ಚಿನ ಪ್ರಸ್ತಕಗಳ ವಿವರ ಅಳವಡಿಸಿದ್ದರೆ ಈ ತಾಣದ ಉಪಯೋಗ ತಂಬ ಸಿಮಿತವಾಗುವ ಸಾಧ್ಯತೆ ಇದೆ. ಅಂತೆಯೇ ಇಂಗ್ಲೀಷ್ ಲಿಪಿ ಬಳಸಿಯೂ ಮುದುಕುವ ಅನುಕೂಲ (Unicode ಅಳವಡಿಕೆಯೋಂದಿಗೆ) ಇನ್ನೂ ಕೆಲವು ಕಾಲ ದೊರೆಯಬೇಕಾಗಿದೆ. ಈ ತಾಣವು ಕನ್ನಡ ಪ್ರಸ್ತಕಗಳ ಸಮಗ್ರ ಮತ್ತು ಪರಿಷ್ಪತ ಮಾಹಿತಿ ನೀಡಲು ಮಾಡುವ ಕೆಲಸ ಇನ್ನೂ ಬಹಳಷ್ಟಿದೆ. ಹಲವಾರು ಸಣ್ಣ ಪ್ರಟ್ಟ ವಿವರಗಳಿಗೆ ಗಮನ ಕೊಡುವುದರಿಂದ ಇದರ ಅಧಿಕೃತತೆಯನ್ನು ಹೆಚ್ಚಿಸುವುದು. ಉದಾಹರಣೆಗೆ ಈ ತಾಣ ಕುವೆಂಪು ಅವರ ಒಂದೇ ಒಂದು ಪ್ರಸ್ತಕದ ಮಾಹಿತಿ ಹೊಂದಿದೆ (ಅದೂ ಇತರರೊಟ್ಟಿಗೆ ಸಂಪಾದಿಸಿದ್ದು) ಮತ್ತು ೨೨೧೧ ದಾಖಲೆಗಳ ಲೇಖಿಕರ ಸೂಚಿತವಾಗಿ ಅನೇಕ ಲೇಖಿಕರ ಹೆಸರುಗಳು ಪುನರಾವರ್ತನೆಗೊಂಡಿವೆ ಹಾಗೂ ಎರಡೂ ಹೆಸರುಗಳ ಕೆಳಗಿನ ವಿವರಗಳಲ್ಲಿ ವ್ಯತ್ಯಾಸವಿದೆ.

ಕನ್ನಡ ಪ್ರಸ್ತಕಗಳೊಂದು ಅಮೇಜಾನ್ ಡಾಟ್ ಕಾಂ ಸಾಧ್ಯವಾದಿತೆ? Anytamil.com ಮಾದರಿಯ ಕನ್ನಡ ಪ್ರಸ್ತಕಗಳ ಮಾಹಿತಿ ಕೊಡುವ ವೆಬ್ ಸೈಟನ್ನು ನಮ್ಮಲ್ಲಿ ಇನ್ನೂ ಬೆಳೆಸಬೇಕಿದೆ. ಮುಂಬರುವ ದಿನಗಳಲ್ಲಿ ಕನ್ನಡ ಲಿಪಿಯನ್ನು ಬಳಸಿಯೇ ಅಂತರಾಂಶ ಮಾಹಿತಿ ತಾಣಗಳನ್ನು ಮುದುಕುವ ಸಾಧ್ಯತೆಗಳಿವೆಯಾದರೂ proprietary ಮಾದರಿಯ 'ನುಡಿ' ಅತಂಕ ಹುಟ್ಟಿಸುತ್ತದೆ. 'ಗೊಗಲ್' ಮುದುಕುವ ಯಂತ್ರ ಈಗಾಗಲೇ ಹಿಂದಿ, ಮರಾಠಿ, ಬೆಂಗಳಿ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ ಮುದುಕಲು ಅನುವು ಮಾಡಿದೆಯಾದರೂ ಕನ್ನಡಕ್ಕೆ ಇನ್ನೂ ಆ ಸಾಧ್ಯ ದೊರಕಿಲ್ಲ. ಮೈಕ್ರೋಸಾಫ್ಟ್ ಆಫ್ಲೋಸ್ ತಂತ್ರಾಂಶ ಈಗಾಗಲೇ ಕನ್ನಡದಲ್ಲಿ ಲಭ್ಯವಿದೆಯದರೂ ಅದು 'ಕನ್ನಡದ ಅವನತಿಗೆ ನಾಂದಿ' ಎನ್ನಲಾಗಿದೆ. ಕನ್ನಡ ಪ್ರಸ್ತಕಗಳಾಗಿ ಮುದುಕಬಹುದಾದ ತಾಣಗಳೇವು, ಅವು ಕನ್ನಡದಲ್ಲಿವೆಯೆ? ಯಾವ ತಂತ್ರಾಂಶ ಅಳವಡಿಸಲಾಗಿದೆ ಮತ್ತು ಎಷ್ಟು ಕನ್ನಡ ಪ್ರಸ್ತಕಗಳ ಬಗೆನ ವಿವರಗಳು ಈ ತಾಣಗಳಲ್ಲಿ ದೊರೆಯಲಿವೆ ಎಂಬ ಪ್ರಶ್ನೆಗಳಿಗೆ ಉತ್ತರವು ಅಷ್ಟು ಆಶಾದಾಯಕವಾಗಿಲ್ಲ.

ಹಲವಾರು ಕನ್ನಡ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳು ತಮ್ಮದೇ ಆದ ವೆಬ್ ಸೈಟ್ ಆರಂಭಿಸಿ ಒಂದು ಸಾಧಾರಣ ಕರಪತ್ರದಲ್ಲಿ ಶಿಗಬಿಮಾದಪ್ಪು ಮಾಹಿತಿಯನ್ನು ಬಣ್ಣಿ ಮತ್ತು ಚಿಕ್ಕಗಳೊಂದಿಗೆ ಒದಗಿಸಿದೆ. ಆದರೆ ಇಮ್ಮು ಸಾಲದು. ಈ ಮಾಹಿತಿಯನ್ನು ಕಾಲಕ್ಕೆ ಪರಿಷ್ಪರಿಸಿ ತಮ್ಮ ಪ್ರಕಟಿತ ಪ್ರಸ್ತಕಗಳ ಪಟ್ಟಿಯನ್ನು ಪ್ರಸ್ತಕಗಳ ಚಿತ್ರ, ಪರಿವಿಡಿಗಳೊಡನೆ ನೀಡಿ, ಗ್ರಾಹಕರಿಗೆ ಕೊಳ್ಳುವ ಕ್ರಮವನ್ನು ವಿವರಿಸಬೇಕು. ಇಂತಹ ತಾಣಗಳ ವಿಳಾಸವನ್ನು (URL) ಕ್ರಮಬದ್ಧವಾದ metadata ಮತ್ತು keywords ಗಳೊಂದಿಗೆ ಹಲವಾರು ಮುದುಕುವ ಯಂತ್ರಗಳಿಗೆ ರವಾನಿಸುವುದರಿಂದ ಯಂತ್ರಗಳು ಪ್ರಾರ್ಥಭಾವಿಯಾಗಿ ಸೂಚಿತವಾಗಿ ಸಾಧ್ಯವಾಗುತ್ತದೆ. ಕನ್ನಡಪರ ಸಂಸ್ಥೆಗಳಾದ ಪ್ರಾಧಿಕಾರಗಳು, (ವಿಶ್ಲೇಷಣಾಲಯಗಳು) ಪ್ರಸಾರಾಂಗಗಳು, ಪರಿಪತ್ತಿಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳು ಈ ವಿಚಾರವು ತಮಗೆ ಸಂಬಂಧಿಸಿದ್ದಲ್ಲಿವೆಂಬುತ್ತೇ ಇವೆ. ಉದಾಹರಣೆಗೆ ಕನ್ನಡ ಪ್ರಸ್ತಕ ಪ್ರಾಧಿಕಾರಕ್ಕೂ ಅಂತರಾಂಶದಲ್ಲಿ ಒಂದು ತಾಣವಿದೆ. ಅಲ್ಲಿ ಪ್ರಾಧಿಕಾರದ ಕನ್ನಡ ಪ್ರಸ್ತಕಗಳ ಬಗೆನ ಮಹಡೋದ್ದೇಶಗಳನ್ನೂ (ಸಗಟು ವಿರೀಡಿಸುವುದೂ ಸೇರಿದಂತೆ) ನಮೂದಿಸಲಾಗಿದೆ. ಆದರೆ ಯಾವ ಪ್ರಸ್ತಕಗಳ ಬಗೆಗೂ ಸಾಸಿವೆಯಪ್ಪು ಮಾಹಿತಿಯನ್ನೂ ಒದಗಿಸದೆ ಒಂದು ವ್ಯಾಘರ ಕರಪತ್ರದಂತಿದೆ. ಅಂತೆಯೇ ಕನಾಂಟಿಕ ವಿಚಾರಣೆ ಪರಿಷತ್ತು ಕೆಲವು ವರ್ಷಗಳಿಂದ ೧೦೦ ಕ್ಕೂ ಹೆಚ್ಚು ಜನಪ್ರಿಯ ವಿಚಾರಣೆ ಪ್ರಸ್ತಕಗಳ ಮಾಹಿತಿಯನ್ನು ಕೆಲೆಹಾಕಲಾಗಿದ್ದು ಅದನ್ನು ಗಣಕೀಕೃತ ದತ್ತಾಂಶ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಬೇಕು ಇದೆ.

ಲೇಖಿಕರೂ ತಮ್ಮ ತಾಣಗಳಲ್ಲಿ ತಾವು ಬರೆದ/ ಪ್ರಕಟಿಸಿದ ಪ್ರಸ್ತಕಗಳನ್ನು ವಿವರ, ಚಿತ್ರ ಮತ್ತು ಪರಿವಿಡಿಗಳೊಂದಿಗೆ ಕೊಟ್ಟರೆ ಬಳಿತು. ಈ ನಿಟ್ಟಿನಲ್ಲಿ udupipages.com ನಲ್ಲಿ ಶ್ರೀ ಮುರಳಿಧರ ಉಪಾಧ್ಯಾಯ ಅವರ ಪ್ರಸ್ತಕಗಳ ವಿವರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾಕ್ಷಿಂತ

ಮಿಗಿಲಾಗಿ ಕನ್ನಡ ಪ್ರಸ್ತಕೋದ್ಯಮದ ಪರವಾಗಿ ಒಂದು ಅಂತರ್ಜಾಲ ತಾಣವನ್ನು ಆರಂಭಿಸಿ ಕನ್ನಡ ಪ್ರಸ್ತಕಗಳ ವಿವರಗಳಿರುವ ಎಲ್ಲಾ ತಾಣಗಳಿಗೆ ಹೆಚ್ಚೊಲಿಂಕ್ ಸಂಪರ್ಕ ಕಲ್ಪಿಸಿದರೆ ಕನ್ನಡ ಪ್ರಸ್ತಕಗಳನ್ನು ಕೊಳ್ಳಬಿಯಸುವ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಒಂದೇ ದಾಖಲದ ಮೂಲಕ ಪ್ರವೇಶಿಸಿ ಹೆಚ್ಚಿನ ಪ್ರಸ್ತಕಗಳ ವಿವರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಏಕಗಮಾತ್ಮೆ ಪದ್ಧತಿಯ ಸಂಕಾರೀ ಸಂಪನ್ಮೂಲ ವಿರೋದಿಗಾಗಿ ಮುಗಿ ಬೀಳುವವರು ತಮ್ಮ ಪ್ರಸ್ತಕಗಳ ಸಮಪರ್ಕ ಪ್ರಚಾರ ಮತ್ತು ವಿಶೇಷಾಲ್ಯತೆ ಗಮನ ಹರಿಸಿ ದೃಷ್ಟಿ ಡಾಕ್ತೋ ಕಾಂ ನಂತಹ ಗ್ರಾಮೀಣ ಕೇಂದ್ರಿತ ಅಂತರ್ಜಾಲ ಮಾಹಿತಿ ಪ್ರಸಾರದಲ್ಲಿ ತೊಡಗಿ, ಕನ್ನಡ ಪ್ರಸ್ತಕಗಳನ್ನು ಶ್ರೀಸಾಮಾನ್ಯನಿಗೆ ತಲುಪುವಂತೆ ಮಾಡುವುದು ಅಗತ್ಯ.

ಮುಂದಿನ ಭಾಗದಲ್ಲಿ ಗ್ರಂಥಾಲಯಗಳು ಮತ್ತು ಸಂಸ್ಥೆಗಳು ತಮ್ಮ ಗ್ರಂಥಸೂಚಿಗಳ ಮುಖಾಂತರ ಅಂತರ್ಜಾಲದಲ್ಲಿ ಎಷ್ಟರಮಟ್ಟಿಗೆ ಕನ್ನಡ ಪ್ರಸ್ತಕಗಳ ಬಗೆಗಿನ ಮಾಹಿತಿ ಕೊಡುತ್ತವೆ ಎಂದು ತಿಳಿಯೋಣ.

* ಕನ್ನಡ ಪ್ರಭ, ಜನವರಿ 7, 2005, ಪು. 6.

ಶ್ರೀಕಂತ ವಿವರ

ಡಾ. ಎಂ ಎಸ್ ಶ್ರೀಧರ್ ರವರು ಗಣೇಶ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿದಾರೆ. ಅವರು ಕಳೆದ ಇಟ ಪರಿಸರಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ಗಣಾರ್ಥ ರಿಂದ ಇಸ್ಲೈಮ್ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಎನ್ ಎ ಎಲ್, ಇ ಎಂ (ಪೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ಅವರು ಇ ಪ್ರಸ್ತಕಗಳು ಮತ್ತು ಅಲ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪ್ರಸ್ತಕಗಳಾಗಿ ಇ ಪತ್ರಗಳನ್ನು ಬರೆದಿದ್ದಾರೆ. ಇವರು ಮುಕ್ತ ವಿಶ್ವವಿದ್ಯಾನಿಲಯಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿ ಇ ಪತ್ರ ಸಾಮಾಗ್ರಿಯನ್ನು ರಚಿಸಿದ್ದಾರೆ. ಇದಲ್ಲದೆ ಸುಮಾರು ೪೫ ಲೇಖನ / ಪ್ರಪಚನಗಳನ್ನು ವಿವಿಧ ಸಮೀಕ್ಷನ / ವಿಚಾರ ಸಂಕೆರಣಗಳಲ್ಲಿ ಮಂಡಿಸಿದ್ದಾರೆ.

E-mail: sridharmirle@yahoo.com, mirle.sridhar@gmail.com, sridhar@isac.gov.in ; **Phone:** 91-80-25084451; **Fax:** 91-80-25084476.